

ಕೃಷಿ ಕ್ರಾಂತಿಯ ಸ್ವಾಮಿ!

‘ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕಲ್ಲ’ - ಜಗತ್ತು ಕಂಡ ಶ್ರೇಷ್ಠ ಕೃಷಿ ವಿಜ್ಞಾನಿಗಳಲ್ಲಿ ಒಬ್ಬರಾದ ಎಂ.ಎಸ್. ಸ್ವಾಮಿನಾಥನ್ ಹತ್ತು ವರ್ಷಗಳ ಹಿಂದೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತಿದು. ಬಡವರ ಹಸಿವನ್ನು ಹೋಗಲಾಡಿಸಿದ ಮಹಾನ್ ಮಾನವತಾವಾದಿ ಎಂದೇ ಹೆಸರಾಗಿದ್ದ ಸ್ವಾಮಿನಾಥನ್, ಬಂಗಾಲ ಕ್ಷಾಮದ ಭೀಕರತೆ ಕಂಡು ಆಹಾರದ ಉತ್ಪಾದನೆಯಲ್ಲಿ ದೇಶವನ್ನು ಹೇಗಾದರೂ ಮಾಡಿ ಸ್ವಾವಲಂಬಿಯಾಗಿ ಸಬೇಕೆಂದು ಕೃಷಿಯತ್ತ ವಾಲಿದರು. ಅವರ ವಿದ್ವತ್ತನ್ನು ಗುರುತಿಸಿ, ಹಲವು ದೇಶಗಳ ಪ್ರತಿಷ್ಠಿತ ಸಂಸ್ಥೆಗಳು ರತ್ನಗಂಬಳಿ ಹಾಸಿ ಸ್ವಾಗತ ಕೋರಿದರೂ ತವರಿನ ಸೇವೆಗಾಗಿ ಹಂಬಲಿಸಿ, ಇಲ್ಲಿಯೇ ನೆಲೆ ನಿಂತವರು ಈ ಮಹಾನುಭಾವ. ಭಾರತದ ಹಸಿವನ್ನು ನೀಗಿದ ಈ ಸಾಧಕ ಕಳೆದ ವಾರ (ಸೆ. 28ರಂದು) ನಮ್ಮ ನಡುವಿನಿಂದ ಕಣ್ಮರೆಯಾದರು.

ಅದು 1960ರ ದಶಕ. ‘ಎಷ್ಟೇ ಆಹಾರ ಧಾನ್ಯ ಕಳುಹಿಸಿದರೂ ಭಾರತವನ್ನು ಹಸಿವಿನಿಂದ ಪಾರುಮಾಡಲು ಸಾಧ್ಯವಿಲ್ಲ’ ಎನ್ನುವ ಮಾಧ್ಯಮ ವರದಿಗಳು ಸ್ವಾಮಿನಾಥನ್ ಅವರಲ್ಲಿ ಹಸಿರು ಕ್ರಾಂತಿಯ ಕೆಚ್ಚನ್ನು ಬಡಿದೆಬ್ಬಿಸಿದವು. ಅಧಿಕ ಇಳುವರಿಯ ಗೋಧಿ ತಳಿಗಳನ್ನು ಅವರ ತಂಡ ದೇಶದಾದ್ಯಂತ ಪರಿಚಯಿಸಿತು. ಗೋಧಿಯ ಉತ್ಪಾದನೆ ಕ್ರಾಂತಿಕಾರಕ ಮಟ್ಟದಲ್ಲಿ ಹೆಚ್ಚಾಯಿತು. ವೈಜ್ಞಾನಿಕ ಕೌಶಲ, ರಾಜಕೀಯ ಇಚ್ಛಾಶಕ್ತಿ ಮತ್ತು ರೈತರ ಶ್ರಮ ಮೇಳೈಸಿದ ಕ್ಷಣಗಳವು ಎಂದು ಈ ಕೃಷಿ ಸಂತ ಹೇಳಿದ್ದರು. ದೇಶವನ್ನು ಹಸಿವಿನಿಂದ ಮುಕ್ತಗೊಳಿಸಲು ಹೈಬ್ರಿಡ್ ತಳಿಗಳನ್ನು ಪರಿಚಯಿಸಿದರಾದರೂ, ತಮ್ಮ ಬದುಕಿನ ಕೊನೆಯ ವರ್ಷಗಳಲ್ಲಿ ಅವರು ಸುಸ್ಥಿರ ಹಾಗೂ ಪರಿಸರಕ್ಕೆ ಪೂರಕವಾದ ಕೃಷಿ ವಿಧಾನದ ಅಳವಡಿಕೆಯ ಮಹತ್ವವನ್ನು ಸಾರಿ ಸಾರಿ ಹೇಳುತ್ತಿದ್ದರು.

‘ಹಸಿರು ಕ್ರಾಂತಿಯ ಸಂದರ್ಭದಲ್ಲಿ ನಾವು ಧಾನ್ಯ ಕೇಂದ್ರಿತ ಉತ್ಪಾದನೆಗೆ ಮಹತ್ವ ಕೊಟ್ಟಿದ್ದೆವು. ಹೀಗಾಗಿ ಕುಲಾಂತರಿ ತಳಿಗಳನ್ನು ಪರಿಚಯಿಸಿದ್ದೆವು. ಹಸಿವು ಇಂಗಿಸುವುದೇ ಮುಖ್ಯ ಗುರಿಯಾಗಿದ್ದರಿಂದ ಪರಿಸರದ ಮೇಲಿನ ಲಕ್ಷ್ಯ ಕಡಿಮೆಯಾಗಿತ್ತು. ನಿರಂತರ ಹಸಿರು ಕ್ರಾಂತಿಗಾಗಿ ನಾನೀಗ ಕರೆ ಕೊಡುತ್ತಿದ್ದೇನೆ. ಪರಿಸರಕ್ಕೆ ಪೂರಕವಾದ ಕೃಷಿ ವಿಧಾನ ಇದು. ಸಾವಯವ ಕೃಷಿ ಪದ್ಧತಿಯನ್ನು



■ ಪ್ರವೀಣ ಕುಲಕರ್ಣಿ

ಅಳವಡಿಸಿಕೊಳ್ಳಬೇಕು ಎನ್ನುವುದು ನನ್ನ ಸಲಹೆ’ ಎಂದೂ ಅವರು ಹೇಳಿದ್ದರು. ಕುಲಾಂತರಿ ತಳಿಗಳನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕು ಎಂಬ ಸೂಚನೆಯನ್ನೂ ಕೊಟ್ಟಿದ್ದರು. ಒಬ್ಬ ದೂರದೃಷ್ಟಿಯ ಸಂಶೋಧಕನಿಗೆ ಇರಬೇಕಾದ ಗುಣವೇ ಅದು. ಆ ಕ್ಷಣದಲ್ಲಿ ಎದುರಾಗಿದ್ದ ಗಂಡಾಂತರವನ್ನು ಹೋಗಲಾಡಿಸುತ್ತಲೇ ಸುಸ್ಥಿರ ವಿಧಾನವನ್ನೂ ಪ್ರೋತ್ಸಾಹಿಸಿದ ಸ್ವಾಮಿನಾಥನ್, ದೇಶದ ಕೃಷಿ ದಿಕ್ಕೂಚಿಯ ಕುರಿತು ಸ್ಪಷ್ಟ ಪರಿಕಲ್ಪನೆಯನ್ನು ಇಟ್ಟುಕೊಂಡವರು.

ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಭಾರತೀಯ ಕೃಷಿಕ್ಷೇತ್ರದಲ್ಲಿ ಹೆಚ್ಚು ಕಡಿಮೆ ‘ಅದೃಶ್ಯ ಬಲ’ವಾಗಿಯೇ ಉಳಿದಿದ್ದ ಮಹಿಳಾ ಕೃಷಿಕರ ಕುರಿತು ದೊಡ್ಡದಾಗಿ ಧ್ವನಿ ಎತ್ತಿದವರೂ ಅವರಾಗಿದ್ದಾರೆ. ರಾಜ್ಯಸಭೆ ಸದಸ್ಯರೂ ಆಗಿದ್ದ ಅವರು ಮಹಿಳಾ ಕೃಷಿಕರ ಪರವಾಗಿ ಖಾಸಗಿ ಮಸೂದೆಯನ್ನೂ ಮಂಡಿಸಿದ್ದರು.

ಸ್ವಾಮಿನಾಥನ್ ಅವರು 84 ಗೌರವ ಡಾಕ್ಟರೇಟ್‌ಗಳಿಗೆ ಪಾತ್ರರಾಗಿದ್ದಾರೆ. ವಿವಿಧ

ದೇಶಗಳ ವಿಶ್ವವಿದ್ಯಾಲಯಗಳು ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿವೆ. ರಾಯಲ್ ಸೊಸೈಟಿ ಆಫ್ ಅಂಡನ್ ಮತ್ತು ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಸೇರಿದಂತೆ ಹಲವು ವೈಜ್ಞಾನಿಕ ಸಂಸ್ಥೆಗಳ ಫೆಲೊ ಆಗಿದ್ದರು. ನಮ್ಮ ರಾಜ್ಯದ ಎರಡೂ ಕೃಷಿ ವಿಶ್ವವಿದ್ಯಾಲಯಗಳು (ಬೆಂಗಳೂರು ಮತ್ತು ಧಾರವಾಡ) ಅವರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ತಮ್ಮನ್ನು ತಾವು ಗೌರವಿಸಿಕೊಂಡಿವೆ. ಸ್ವಾಮಿನಾಥನ್ ಅವರಿಗೂ ಕರ್ನಾಟಕಕ್ಕೂ ವಿಶೇಷ ನಂಟು. ರಾಜ್ಯದ ಕೃಷಿ ನೀತಿ ರಚನೆಗೆ ಅವರ ಮುಂದಾಳತ್ವದಲ್ಲೇ ಸ್ಪಷ್ಟರೂಪವನ್ನು ನೀಡಲಾಗಿತ್ತು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಪರಿಕಲ್ಪನೆಯನ್ನು ಹುಟ್ಟುಹಾಕಿದವರೂ ಸ್ವಾಮಿನಾಥನ್ ಅವರೇ.

ದೇಶದ ಪ್ರತೀ ಕುಟುಂಬಕ್ಕೂ ಪೌಷ್ಟಿಕ ಆಹಾರ ಸಿಗಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಅವರು, ಯುಪಿಎ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಆಹಾರ ಹಕ್ಕು ಕಾಯ್ದೆ ರೂಪಿಸಬೇಕೆಂದು ಪ್ರಯತ್ನಪಟ್ಟಿದ್ದರು. ಪೌಷ್ಟಿಕಾಂಶಯುಕ್ತ ಆಹಾರ ಧಾನ್ಯಗಳನ್ನು ಉತ್ಪಾದಿಸಬೇಕು.

ಧಾನ್ಯ ಸಂಗ್ರಹಾಗಾರಗಳನ್ನು ಹೆಚ್ಚು ಹೆಚ್ಚು ನಿರ್ಮಿಸಬೇಕು ಮತ್ತು ಪರಿಶುದ್ಧ ವಿತರಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಬೇಕು ಎನ್ನುವುದು ಅವರ ಕನಸಾಗಿತ್ತು.

ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಅವರ ನಂತರ ಜಗತ್ತನ್ನು ಪ್ರಭಾವಿಸಿದ ಮತ್ತೊಬ್ಬ ಭಾರತೀಯ ವ್ಯಕ್ತಿಯೆಂದರೆ ಅದು ಸ್ವಾಮಿನಾಥನ್ ಎಂದು ‘ಟೈಮ್’ ಪತ್ರಿಕೆ ಬಣ್ಣಿಸಿದೆ. ಸಂಶಯವೇ ಇಲ್ಲ, ಭಾರತ ಇಂದು ಹಸಿವು ಮುಕ್ತ ಹಾದಿಯಲ್ಲಿ ಇಷ್ಟೊಂದು ಮುನ್ನಡೆದಿದ್ದರೆ ಅದರ ಚಾಲನಾ ಶಕ್ತಿಯಾಗಿದ್ದವರು ಸ್ವಾಮಿನಾಥನ್ ಅವರೇ. ಅವರ ಶೋಧದ ಫಲಶ್ರುತಿಯಿಂದ ಕೋಟ್ಯಂತರ ಭಾರತೀಯರ ಬದುಕೇ ಬದಲಾಗಿದ್ದು ಚಾರಿತ್ರಿಕ ಸಂಗತಿಯಾಗಿದೆ. ಇಳಿವಯಸ್ಸಿನಲ್ಲೂ ಕೃಷಿ ಕ್ಷೇತ್ರದ ಸುಧಾರಣೆಗಾಗಿ ದೇಶದ ಉದ್ದಗಲಕ್ಕೂ ಓಡಾಡಿದವರು ಅವರು. ಕೃಷಿಕರಿಗಾಗಿ ಚೆನ್ನೈನಲ್ಲಿ ಸಂಸ್ಥೆಯನ್ನೂ ಕಟ್ಟಿ ಬೆಳೆಸಿದವರು. ಬಡವರ ಮೇಲೆ, ಕೃಷಿಯ ಮೇಲೆ ಇಷ್ಟೊಂದು ಕಕ್ಕುಲಾತಿ ಇದ್ದ ಇನ್ನೊಬ್ಬ ವ್ಯಕ್ತಿ ಹುಡುಕಿದರೂ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಅವರ ನಿರ್ಗಮನ ಶೂನ್ಯವನ್ನೇ ಸೃಷ್ಟಿಸಿದೆ. ■

Printed and Published by B.A. Ravi on behalf of The Printers (Mysore) Private Ltd. Printed at M/s Rajhan's Enterprises, No.134, 4th Main Road, Industrial Town, Rajajinagar, Bangalore - 560044 and published from The Printers (Mysore) Private Ltd., Plot Nos. 7 to12, Kumbalagodu Industrial Area, II Phase, Bengaluru - 560074. Editor: K.N. TILAK KUMAR. Editorial Office: 75, M.G Road, Bengaluru-560 001 E-mail:editorsu@sudha.co.in. Phone: 080 4557333, Editorial:4557262, Circ:1800-425-8009, Advt: 1800-425-8008, ©All rights reserved. Reproduction in whole or in part without permission is prohibited. RNI No 7891/65